



**BOSCH**

Corporate Relationship Department  
BSE Limited  
1<sup>st</sup> Floor, New Trading Ring  
Rotunda Building  
Phiroze Jeejeebhoy Towers  
Dalal Street, Fort  
Mumbai – 400 001  
Scrip code:500530

The Manager  
Listing Department  
National Stock Exchange of India Ltd.  
Exchange Plaza, C-1, Block G  
Bandra-Kurla Complex  
Bandra (E)  
Mumbai – 400 051  
Scrip code: BOSCHLTD

Bosch Limited  
Post Box No:3000  
Hosur Road, Adugodi  
Bangalore-560030  
Karnataka, India  
Tel +91 80 67521750

www.boschindia.com  
L85110KA1951PLC000761

06.04.2021

Dear Sir/Madam,

**Ref: Regulation 47 of SEBI (Listing Obligations and Disclosure Requirements) Regulations, 2015**

**Sub: Publication of Newspaper Notice dated April 05, 2021 pursuant to IEPF (Accounting, Audit, Transfer and Refund) Rules, 2016**

We enclose herewith copy of the Newspaper Notice dated April 05, 2021 published in Business Standard (All Edition) and Kannada Prabha (Bengaluru Edition) on April 06, 2021 pursuant to the requirement of the Investor Education and Protection Fund (Accounting, Audit, Transfer and Refund) Rules, 2016, as amended.

Kindly take the same on record.

Thanking you,

**Yours faithfully,  
for Bosch Limited,**

**(Rajesh Parte)  
Company Secretary & Compliance Officer**


Enclosed: as above

# Byju's buys Aakash for \$1 bn over Zoom

Firm, which is nearing \$15-bn valuation, in talks to buy a few more

PEERZADA ABRAR  
Bengaluru, 5 April

As managing director of Aakash Educational Services (AESL), Aakash Chaudhry's role is to manage the overall operations of the brick-and-mortar test preparation (prep) leader. Now the country's \$180-billion education sector has gone online to adapt to the new reality. Chaudhry may not have imagined that one day he would also have to do an acquisition deal online. This is because edtech decacorn Byju's has closed the deal to acquire AESL for nearly \$1 billion.



## ACQUISITIONS BY BYJU'S

**Jan 2019:** US-based educational gaming company Osmo for **\$120 mn**  
**Aug 2020:** WhiteHat Jr, which teaches coding to children, for **\$300 mn**  
**Apr 2021:** Aakash Educational Services for **\$1 bn**

**\$2.3 bn** Total money raised by Byju's  
**\$15 bn** Valuation that Byju's is nearing after raising fresh funding of \$700 mn

Chaudhry and Byju's Founder and Chief Executive Officer Byju Raveendran closed the deal over videoconferencing platform Zoom. The stock-and-cash deal is the biggest in the education space.

This partnership brings together two of the largest education brands in India, combining Aakash's pedagogy expertise in the test-prep segment with Byju's content and tech capabilities. The acquisition will help Byju's further dominate the market and increase its lead over its competitors, such as SoftBank-backed Unacademy, Vedantu, and traditional education institutes.

With over 33 years of experience, Aakash said it has built a highly effective learning ecosystem that has helped millions of young aspirants get into the country's best institutions. In 2019, AESL had partnered private equity (PE) firm Blackstone to create India's largest digitally enabled, omnichannel test prep company.

In late 2019, PE firm Blackstone picked up 37.5 per cent stake in Aakash, valuing the company at \$500 million. Now both Aakash founders and Blackstone will also become shareholders in Byju's, said sources.

"Rather than fighting it out on a battleground, we (felt) we should join

forces and create a bigger impact sooner than we would have been able to do it alone," said Chaudhry, adding, "Giving away a baby is not an easy decision. After interacting with Byju (Raveendran), we got a sense that it (Aakash) is in safe hands."

With over 215 centres and a student count of more than 250,000, Aakash provides test preparatory services to students preparing for medical and engineering entrance exams, school and board exams, KVPY, NTSE, Olympiads, and other foundation-level exams. The institute clocks an annual turnover of about ₹1,200 crore, according to sources.

The transaction will help Byju's scale up its core business of tapping the K-12 education space, where it is witnessing 100 per cent growth. It will also help it to tap the test prep space as the 'pure online model' will take many years for students to adopt.

Byju's, which is backed by investors such as Qatar Investment Authority, General Atlantic, Tiger

Global, Naspers, and Chan Zuckerberg Initiative, has raised a total funding of \$2.3 billion. The Bengaluru-based firm is raising about \$700 million from new and existing investors in a fresh funding round and nearing a valuation of \$15 billion.

In August last year, Byju's acquired Mumbai-based coding start-up WhiteHat Jr for \$300 million. In 2019, Byju's also bought the US-based educational gaming company Osmo for \$120 million in a stock-and-cash deal. Byju's is now in talks to acquire California-based online reading platform Epic to expand its footprint in the US market.

From next year onwards, Byju's will have four business models — which include its core model, Aakash, WhiteHat Jr, and Osmo — doing at least \$200 million in revenue. "That's a lot of levers for growth," said Raveendran, expecting to cross a revenue significantly higher than \$1 billion by next year.

# CareerLabs raises \$2.2 mn from VC fund GFC, others

Profile building start-up CareerLabs on Monday said it has secured \$2.2 million in a new financing round led by Rocket Internet's VC fund Global Founders Capital to scale its platform.

UPL Chief Digital Officer Toshan Tamhane, QuessCorp Founder Chairman Ajit Isaac, Spencer Stuart MD and Professor of ISB Rohit Kale, Nasdaq's former MD Ghanshyam Dass and Netflix India Director Abhishek Nag also participated in the funding round, CareerLabs said in a statement.

### SALE NOTICE UNDER IBC, 2016

**M/s. KONASEEMA GAS POWER LIMITED (KGPL) (In Liquidation)**  
 Regd. Office: # Progressive Towers, 6-2-913/914, Khairatabad, Hyderabad-500004, Telangana.

Bids are invited through e auction platform <https://bankauctoins.in> for sale of assets of KGPL forming part of Liquidation Estate by Liquidator U/s. 35 (f) of IBC, 2016 reg. 33(1) of IBC (Liquidation Process), Regulations 2016.

Sale of Assets of KGPL as per Regulations 32(a) to (d) (broad details as under):	Minimum Price (Rs. Crs)	EMD amount (Rs. Crs)	BID Increase Amount (Rs. Crs)
1) 445 MW Natural Gas based Combined Cycle Power Plant at Ravulapalem, East Godavari, AP; Land Around 121.92 Acres, factory Buildings, Plant & Machinery; 2 Gas Turbines (Siemens, V94.2)-139.44 MW each + 2 HRSG + 1 Steam Turbine (LMZ, Russia) - 166.60 MW; all other equipment and assets and land around 54.51 Acres at S Yanam Village, Mandal Uppalaguplam, E.G. Dist., A.P.	387.00	10.00	1.00
2) Residential Flat 1387 Sq.ft with car parking located at 10th floor Rajhans Apartments, 6 Hastings park road, Alipore Road, Kolkata-700027.	1.10	0.05	0.01

Date of E auction: 06.05.2021  
 Timings (with unlimited extension of 5 minutes each up to 7 pm for incremental bids) S.No.1: 10 am to 2 pm | S.No.2: 2 pm to 4 pm

\*Regarding land admeasuring 54.51 Acres mentioned at Serial No. 1, 19.51 Acres is under dispute considered as excess land by Govt of AP and the case pending in High Court of AP. 1) Interested applicants may refer relevant E-AUCTION PROCESS INFORMATION DOCUMENT for the terms and conditions of online E-Auction, Bid form, Eligibility Criteria, Declaration by Bidders, EMD requirement etc., available at <https://bankauctoins.in>, [www.konaseemapower.com](http://www.konaseemapower.com). 2) Bids shall be submitted through online mode only in the format prescribed. 3) Last date and time of submission of EMD & Tender documents is 26.04.2021, 5 PM. 4) Interested applicant who has deposited EMD and requires assistance in creating login ID and password may contact the Office of the Liquidator @ 9849039674 or Authorised representative CA Gopinath @ 8187032395 or through email at [liqapp@gmail.com](mailto:liqapp@gmail.com) or [info@ksrfms.com](mailto:info@ksrfms.com) 5) Liquidator has right to cancel or defer and/or modify or delete any of the terms and conditions of E-Auction at his discretion in the interest of Corporate Debtor. He has right to reject any of the bids without assigning any reason whatsoever at any stage of the auction. 6) E-Auction shall be conducted on "AS IS WHERE IS", "AS IS WHAT IS" "WHATEVER THERE IS" and "NO RECOURSE" basis only.  
 Date: 06.04.2021 | Sd/- CA. SAI RAMESH KANUPARTHI (K.S.Ramesh), Liquidator (IBBI Reg No.: IBBI/PA-001/PP-P00910/2017-2018/11510) Cell: 9849039674  
 Place: Hyderabad | Address for Correspondence: Plot 6-B, Road No. 2, Banjara Hills, Hyderabad-500034.

**Business Standard**  
**MUMBAI EDITION**

Printed and Published by Sangita Kheora on behalf of Business Standard Private Limited and Printed at M/s. Dangat Media Private Limited, 22 Digha M.I.D.C., TTC Industrial Area, Vishnu Nagar, Digha, Navi Mumbai, 400708 and M/s. Nai Dunia 23/4, 23/5, Sector-D, Industrial Area, J.K. Road, Near Minal Residency, Bhopal (M.P.)-462023. & Published at H/4 & 1/3, Building H, Paragon Centre, Opp. Birla Centurion, PB.Marg, Worli, Mumbai-400013

Editor : Shyamal Majumdar  
 RNI NO: 66308/1996  
 Readers should write their feedback at [feedback@bsmail.in](mailto:feedback@bsmail.in)  
 Fax : +91-11-23720201

For Subscription and Circulation enquiries please contact:  
 Ms. Mansi Singh  
 Head-Customer Relations  
 Business Standard Private Limited,  
 H/4 & 1/3, Building H, Paragon Centre, Opp. Birla Centurion, PB.Marg, Worli, Mumbai - 400013  
 E-mail: [subs\\_bs@bsmail.in](mailto:subs_bs@bsmail.in)  
 \*or sms, REACHBS TO 57575

Overseas subscription: (Mumbai Edition Only)  
 One year subscription rate by air mail INR 51765 : USD 725

DISCLAIMER News reports and feature articles in Business Standard seek to present an unbiased picture of developments in the markets, the corporate world and the government. Actual developments can turn out to be different owing to circumstances beyond Business Standard's control and knowledge. Business Standard does not take any responsibility for investment or business decisions taken by readers on the basis of reports and articles published in the newspaper. Readers are expected to form their own judgement. Business Standard does not associate itself with or stand by the contents of any of the advertisements accepted in good faith and published by it. Any claim related to the advertisements should be directed to the advertisers concerned. Unless explicitly stated otherwise, all rights reserved by M/s Business Standard Pvt. Ltd. Any printing, publication, reproduction, transmission or redimension of the contents, in any form or by any means, is prohibited without the prior written consent of M/s Business Standard Pvt. Ltd. Any such prohibited and unauthorised act by any person/legal entity shall invite civil and criminal liabilities.

**No Air Surcharge**

**Infosys**  
 Navigate your next

**Infosys Limited**  
 Corporate Identity Number (CIN): L85110KA1981PLC013115  
 Regd. Office: Electronics City, Hosur Road, Bengaluru - 560 100.  
 Phone: 91 80 2852 0261, Fax: 91 80 2852 0362  
[investors@infosys.com](mailto:investors@infosys.com), [www.infosys.com](http://www.infosys.com)

## NOTICE

### Transfer of equity shares of the Company to Investor Education and Protection Fund (IEPF)

Shareholders are hereby informed that pursuant to the provisions of Investor Education and Protection Fund Authority (Accounting, Audit, Transfer and Refund) Rules, 2016 ("the Rules"), as amended, the **Final Dividend declared for the financial year 2013-14**, which remained unclaimed for a period of seven years will be credited to the IEPF on **July 19, 2021**. The corresponding shares on which dividends were unclaimed for seven consecutive years will also be transferred as per the procedure set out in the Rules.

In compliance with the Rules, Individual notices are being sent to all the concerned shareholders whose shares are liable to be transferred to IEPF as per the aforesaid Rules, the full details of such shareholders is made available on the Company's Website: <https://www.infosys.com/investors/shareholder-services/Pages/transfer-equity-shares.aspx>

In this connection, please note the following:

- In case you hold shares in physical form:** Duplicate share certificate(s) will be issued and transferred to IEPF. The original share certificate(s) registered in your name(s) and held by you, will stand automatically cancelled.
- In case you hold shares in electronic form:** Your demat account will be debited for the shares liable for transfer to the IEPF.

In the event valid claim is not received on or before **July 04, 2021**, the Company will proceed to transfer the liable dividend and Equity shares in favor of IEPF authority without any further notice. Please note that no claim shall lie against the Company in respect of unclaimed dividend amount and shares transferred to IEPF pursuant to the said rules. It may be noted that the concerned shareholders can claim the shares and dividend from IEPF authority by making an application in the prescribed Form IEPF-5 online and sending the physical copy of the requisite documents enumerated in the Form IEPF-5, to the Nodal Officer of the Company.

For any queries on the above matter, shareholders are requested to contact the Company's Registrar and Share Transfer Agents, Mrs. Shobha Anand, Deputy General Manager at M/s. KFin Technologies Private Limited (formerly Karvy Fintech Private Limited) Unit: Infosys Limited, Selenium Tower B, Plot Nos. 31-32, Financial District, Nanakramguda, Serilingampally Mandal, Hyderabad-500032. Tel: +91-40-67162222 email ID: [einward.ris@kfintech.com](mailto:einward.ris@kfintech.com).

For Infosys Limited  
 Sd/-  
**A.G.S. Manikantha**  
 Company Secretary

April 05, 2021  
 Bengaluru, India

# Meesho becomes unicorn after SoftBank-led round

\$300-mn funding round doubles start-up's valuation to \$2.1 bn

NEHA ALAWADHI  
New Delhi, 5 April

Social commerce platform Meesho became the latest start-up to enter the unicorn club after raising \$300 million in a fresh funding round led by SoftBank Vision Fund 2, valuing the firm at \$2.1 billion, it said on Monday.

The Bengaluru-based firm, the first Indian start-up Facebook invested an equity stake in, was last valued at \$700 million when it raised funds from Facebook, Naspers and others in August 2019. The latest round, which more than doubled its valuation, also saw participation from existing investors Prosus Ventures, Facebook, Shunwei Capital, Venture Highway and Knollwood Investment. Facebook had in 2019 invested \$25 million in the firm, which provides resellers, who largely comprise housewives and small businesses, with a platform to sell their products across social networks like WhatsApp and Facebook.

Meesho will use the funds to strengthen its talent pool across verticals — technology, product, and business, among others.

"We take pride at the rate of speed and the scale at which Meesho has grown, positively impacting millions of lives, and creating exponential learning along the way," said Vidit Aatrey, founder and CEO of Meesho.

"With the new round of funding, we are extremely thrilled to have SoftBank on board. We are focused on expanding our vision — from helping aspiring women entrepreneurs to creating Meesho as a single ecosystem that will enable all small businesses in India to succeed online." He added that the company's "new vision" was to enable 100 million small businesses to start, succeed and lead their operations online with Meesho.

Social commerce — or buying and selling directly through a social media platform such as Facebook, WhatsApp, Instagram or Twitter — is expected to grow significantly in the next few years. "Globally, SoftBank has always been excited to back founders that provide unique solutions for the local market. By using the power of AI and machine learning, Meesho has created a platform for many small business owners to sell to the next cohort of internet users. We look forward to being a part of this journey," said Munish Varma, Managing Partner at SoftBank Investment Advisers.

Over the past six years, Meesho has enabled over 13 million individual entrepreneurs to start their own online businesses with zero investment, bringing the benefits of e-commerce to more than 45 million customers in the country.



VIDIT AATREY, founder and CEO, Meesho

**"WE ARE FOCUSED ON EXPANDING OUR VISION — FROM HELPING ASPIRING WOMEN ENTREPRENEURS TO CREATING MEESHO AS A SINGLE ECOSYSTEM THAT WILL ENABLE ALL SMALL BUSINESSES IN INDIA TO SUCCEED ONLINE"**

## INDIAN UNICORNS IN 2021

Meesho is the 5th Indian start-up to enter the unicorn club (privately funded firm valued at \$1 bn and above) this year. The other four are:

Start-up	Unicorn status achieved	Valuation (\$ bn)
Digit Insurance	Jan	1.9
Innovaccer	Feb	1.3
Infra.Market	Feb	1.0
FiveStar	March	1.4
Business Finance		

Source: Firms

# Marico bets on double-digit growth in Q4

VIVEAT SUSAN PINTO  
Mumbai, 5 April

Consumer goods major Marico on Monday said that it expected to deliver a strong double-digit volume growth in the quarter ended March 31, 2021 (Q4), though input cost pressures would hurt operating margins.

The disclosures were made as part of its quarterly update for the period, where the company said that it saw healthy momentum across key categories. Marico expects low double-digit bottom line growth in Q4.

"Revenue growth in Q4 was even higher than volume growth because of pricing interventions in key portfolios to partially alleviate the significant input cost-push during the period," it said.

While the input cost environment had turned challenging in the short term, Marico said that it expected these trends would correct from Q2 of FY22," the company said. In its update for the December quarter, Marico had said that the FMCG industry was seeing improved demand trends as the economy recovered gradually. However, with the second wave of the pandemic gathering pace, analysts said that firms would have to be watchful in the future.

**ANANT RAJ GLOBAL LIMITED**  
 (Corporate Identity Number L70100HR2016PLC065615)  
 Registered office: G002, MACEO, Sector-91, Gurugram, Haryana-122505  
 Tel: 0124-5082424 Email: [tarc@anantrajglobal.com](mailto:tarc@anantrajglobal.com), Website: [www.tarc.in](http://www.tarc.in)  
 Corporate office: C-3, Qutab Institutional Area, Katwaria Sarai, New Delhi-110016  
 Tel: 011-41244300, 011-41244344

**RESULTS OF POSTAL BALLOT**

Pursuant to the provisions of Section 110 of the Companies Act 2013 read with the Companies (Management and Administration) Rules, 2014 and Regulation 44 of the Securities and Exchange Board of India (Listing Obligations and Disclosure Requirements) Regulations, 2015, the Resolutions seeking approval of the Shareholders, by means of Postal Ballot through the Remote E-voting system, in accordance with the Ministry of Corporate Affairs (MCA) General Circulars No. 14/2020 dated April 8, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020 and General Circular No. 39/2020 dated December 31, 2020 respectively, for the following business as proposed vide Notice dated February 27, 2021 have been passed with requisite majority as per the Report dated April 3, 2021 submitted by Mr. Pawan Kumar Mishra of M/s. P.K. Mishra & Associates, Practising Company Secretaries, Delhi being the Scrutinizer appointed for the purpose and are enumerated as under:

Item No.	Description of the Special Resolutions	% of total valid votes cast in favour of the resolutions
1	Change of Name of the Company and Consequential Amendment to Memorandum and Articles of Association of the Company	99.998
2	Shifting of Registered Office of the Company from the State of Haryana to the National Capital Territory (NCT) of Delhi	99.998
3	Change in Object Clause of the Company	99.998
4	Appointment of Mr. Amar Sarin as Managing Director & Chief Executive Officer	99.986

The Resolutions are deemed to have been passed on Thursday, April 1, 2021 being the last date specified by the Company for the Remote E-voting process.

The Results of the Postal Ballot were declared on Saturday, April 3, 2021. The Results along with the Scrutinizer's Report are available on the Company's website [www.tarc.in](http://www.tarc.in), National Securities Depository Limited website [www.evoting.nsdl.com](http://www.evoting.nsdl.com) and are also available on the website of BSE Limited ([www.bseindia.com](http://www.bseindia.com)) and National Stock Exchange of India Limited ([www.nseindia.com](http://www.nseindia.com)).

For Anant Raj Global Limited  
 Sd/-  
 Amit Narayan  
 Company Secretary  
 A20094

Place : New Delhi  
 Date : April 5, 2021

**APPOINTMENTS**

**INDIAN INSTITUTE OF MANAGEMENT CALCUTTA**  
 Joka, D.H. Road, Kolkata - 700 104

**IIM Calcutta : Search for Director-Corrigendum**

Referring to the advertisement published in the Business Standard on 9<sup>th</sup> March 2021 relating to the recruitment for the post of Director for IIM Calcutta, it is intimated that the last date for submission of application is extended to **30<sup>th</sup> April, 2021**.

**बैंक ऑफ बड़ोदा**  
**Bank of Baroda**

[www.bankofbaroda.in](http://www.bankofbaroda.in)

**REQUEST FOR PROPOSAL**

Bank of Baroda, Head Office, Vadodara invites response for Request for Proposal (RFP) for "SELECTION OF VENDOR FOR PROCUREMENT, DELIVERY AND SERVICES OF BHIM AADHAAR PAY BIOMETRIC DEVICES"

Details of RFP are available under 'Tender Section' on Bank's website: [www.bankofbaroda.in](http://www.bankofbaroda.in)

Addendum/Corrigendum including modification in the RFP document, if any, shall be notified on the Bank's website [www.bankofbaroda.in](http://www.bankofbaroda.in) only. Bidder should refer the same before final submission of the RFP.

Last date for submission of above RFP is **10.05.2021 by 1.00 PM**.

Place: Vadodara  
 Date: 06.04.2021

General Manager & Head  
 Digital Banking & Payment Business

**Bosch Limited**  
 Registered Office: Hosur Road, Adugodi, Bengaluru - 560 030  
 Website: [www.bosch.in](http://www.bosch.in); e-mail: [investor@in.bosch.com](mailto:investor@in.bosch.com) Phone: 080-67521750, 67522315  
 CIN: L85110KA1951PLC000761

## NOTICE

**(For the attention of Equity Shareholders of the Company)**

Sub.: Transfer of Equity Shares of the Company to Investor Education and Protection Fund (IEPF) Authority

This notice is published pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016, as amended ("the Rules").

Pursuant to Section 124(6) of the Companies Act, 2013 ("the Act") read with the Rules, the Company is mandated to transfer all shares in respect of which dividends have not been paid or claimed for seven consecutive years to Investor Education and Protection Fund Authority ("IEPF Authority" or "Authority").

In compliance with the requirements set out in the Rules, the Company has communicated individually to the concerned shareholders whose shares are liable to be transferred to IEPF Authority during the financial year 2021-22 for taking appropriate action.

The Company has also uploaded details of such shareholders whose shares are due for transfer to the Authority on its website at [www.bosch.in](http://www.bosch.in) under the Section "Shareholder Information".

The concerned shareholders, holding shares in physical form and whose shares are liable to be transferred to the Authority, may note that the Company would be issuing new share certificate(s) in lieu of the original share certificate(s) held by them for the purpose of transfer of shares to the Authority as per Rules and upon such issue, the original share certificate(s) which is registered in their name will stand automatically cancelled and be deemed non-negotiable. The shareholders may further note that the details uploaded by the Company on its website should be regarded as and shall be deemed adequate notice in respect of issue of new certificate(s) by the Company for the purpose of transfer of shares to the Authority, pursuant to the Rules.

In case the Company does not receive any communication from the concerned shareholders by July 08, 2021 the Company shall, with a view to comply with the requirements set out in the Rules, transfer the said shares to the Authority by the due date as per procedure stipulated in the Rules.

**The Shareholders may please note that no claim shall lie against the Company in respect of shares transferred to the IEPF Authority, unclaimed dividends and any future dividends if any, in respect of the shares transferred. On transfer of the dividend and the shares to IEPF, the shareholders may claim the same by making an application to IEPF by following the procedure as detailed in the IEPF Rules and as enumerated on the website of IEPF at <http://www.iepf.gov.in/IEPF/refund.html>**

In case the shareholders have any queries on the subject matter, they may contact the Company's Share Transfer Agent viz Integrated Registry Management Services Private Limited at No.30, Ramana Residency, 4th Cross, Sampige Road, Malleswaram, Bengaluru 560 003. Tel: (080) 23460815 to 818; Fax: (080) 23460819. E-mail ID: [giri@integratedindia.in](mailto:giri@integratedindia.in).

For Bosch Limited,  
 Rajesh Parte  
 Company Secretary & Compliance Officer

Place : Bengaluru  
 Date : 05.04.2021



